

ಒಂದೇ ಮನದಿ ನಾನಿಂದು ನಮಿಸುವೆ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 150.
- 2. Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 390.
- 3. Note:** This song is not available in the books of Shri Betageri Krishna Sharma and Shri Bengeri Huchha Rayaru and also in the books of Samagra Dasa Sahitya, published by Kannada & Culture Dept., Govt of Karnataka, Bengaluru and also in the books of Gorebala Hanumantha Rayaru.
- 4. Note:** Singer has followed these lyrics.

ರಾಗ: ಯದುಕುಲ ಕಾಂಬೋಧಿ ತಾಳ: ಛಾಪು

ಒಂದೇ ಮನದಿ ನಾನಿಂದು ನಮಿಸುವೆ

ಸಿಂಧುಶಯನನೆ ಮಂದಹಾಸನೆ || ಪ ||

ಬಂದ ದುರಿತಗಳೊಂದು ಕೂಡದೆ

ತಂದೆ ನೀ ಸಲಹಬೇಕೋ || ಅಪ ||

ನಿನ್ನ ಹೊರತು ನಾನನ್ಯರೊಬ್ಬರ

ಇನ್ನು ಕಾಣೆನೊ ಎನ್ನ ಸಾಕುವ

ಚೆನ್ನವಾಗಿ ಪ್ರಸನ್ನನಾಗೆಲೊ

ಘನ್ನ ಮಹಿಮ ನೀನು || ೧ ||

ಕೋರಿ ನಿನ್ನನು ಬಾರಿಬಾರಿಗೆ

ಸಾರಿದೆ ನಾ ವಾರಿಜಾಕ್ಷನೆ

ತೋರು ನಿನ್ನಯ ಚಾರುಚರಣವ ಅ-

ಪಾರ ಕರುಣಾನಿಧಿಯೆ || ೨ ||

ತುಂಗ ನಿನ್ನ ಪಾದಾಬ್ಜಭೃಂಗ ನಾ
ಮಂಗಳಾಂಗನೆ ಭಂಗ ಮಾಡದೆ
ರಂಗ ನಿನ್ನ ಅಂತರಂಗ ಭಕ್ತರ
ಸಂಗವ ನೀಡಬೇಕೋ || ೩ ||

ಕಾಮಜನಕ ಸುದಾಮ ಮಿತ್ರನೆ
ದಾಮ ಉದರನೆ ನೇಮದಿಂದಲಿ
ರಾಮ ನಿನ್ನಯ ನಾಮ ಭಜನೆಗಳ
ಪ್ರೇಮ ಮಾಡಬೇಕೋ || ೪ ||

ದೇವದೇವನೆ ಸಾರ್ವಭೌಮನೆ
ಯಾವ ಕಾಲದಿ ಯಾವ ದೇಶದಿ
ಜೀವರೆಲ್ಲರ ಕಾವ ದೇವನೆ
ಗೋವಿಂದ ಗೋಪತಿಯೆ || ೫ ||

ಈಶ ಎನುತೆಂಬೆ ಜಗದೀಶ ನಿನ್ನನು
ಶ್ರೀಶ ಮನ್ನಿಸೊ ಶೇಷಶಯನನೆ
ದಾಸ ಎನ್ನನು ಘಾಸಿ ಮಾಡದೆ
ಪೋಷಿಸಬೇಕೋ ನೀನು || ೬ ||

ಪರಾಕು ಎಂಬೆ ನಾ ಪರಾಕು ಮಾಡದೆ
ಹರಾದಿ ವಂದ್ಯನೆ ಸುರರ ಪಕ್ಷನೆ
ಚರಾಚರದಲಿ ವಿರಾಜಿತ ತಂದೆ
ಪುರಂದರ ವಿಠಲ ರಾಯ || ೭ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಪರಾಕು - ಈ ಮಾತಿಗೆ ಎರಡರ್ಥಗಳಿವೆ; ಎರಡನ್ನೂ ದಾಸರು ಬಳಸಿದ್ದಾರೆ.

ಮೊದಲ ಅರ್ಥ - 'ಕೇಳು', 'ಗಮನವಿಡು';

ಎರಡನೆ ಅರ್ಥ - 'ಉದಾಸೀನ ಮಾಡಿ', ಅಸಡ್ಡೆ ತೋರಿಸಿ' (ಪರಾಂಚ್, ಬೆನ್ನು ತಿರುಗಿಸಿ).

ದಾಮ = ಒಡ್ಡಾಣ, ಸರಪಳಿ, ಡಾಬು, ಹಗ್ಗ, ಕಟ್ಟು

Classification: Keerthane

Ankita: tande purandara vittala

Location: NA

Category: bhakti

Sub-Category: mana, papa, tande, karuna, Krishna, Vishnu, Narayana, ranga, bhakti, sudhama, rama, bhajane, prema, deva, rajya, jiva, govinda, govu, jagadisha,

Pravachana: NA

Explanation: NA